

ಕುವೆಂಪು ಅವರ ಸಾಲದ ಮಗು: ಮರು ಓದು

ಶಿವರಾಜು ಎನ್.

ಸಂಶೋಧನಾರ್ಥಿ
ಕುವೆಂಪು ಕನ್ನಡ ಅಧ್ಯಯನ ಕೇಂದ್ರ
ಹಿಟ್‌ಲೈಂಗ್, ಶೀಥಿಕಾರಣ್‌ಲೈಂಗ್ ತಾಲ್ಲೂಕು,
ಶಿವಮೊಗ್ಗ ಜಿಲ್ಲೆ.

shivavaradaraju@gmail.com

Article Link: <https://aksharasurya.com/2023/07/shivaraju-n-3/>

ಪೀಠಿಕೆ:

ಹೊಸಗನ್ನಡ ಕಥನ ಸಾಹಿತ್ಯಕ್ಕೆ ನವೋದಯ ಸಾಹಿತಿಗಳ ಕೊಡುಗೆಯನ್ನು ಕುರಿತು ಮಾತನಾಡುವಂತಹ ಸಂದರ್ಭದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಕೊಡುಗೆಯನ್ನು ಕುರಿತು ಮಾತನಾಡಿದ್ದರೆ ಅದು ಮೂರಿತನದ ಪರಮಾವಧಿಯಾಗುತ್ತದೆ. ಸಹ್ಯದಯರು ಅವರನ್ನು ಗುರುತಿಸುವುದು ಕವಿಯಾಗಿಯೇ ಅದರೂ ಸಹ, ಕುವೆಂಪು ಅವರದು ಅಧ್ಯಾತ್ಮ ಕಥನ ಪ್ರತಿಭೆ. ಕುವೆಂಪು ಅವರು ಅಧ್ಯಾತ್ಮ ಕಥಗಾರರು, ಮೇಲ್ಮೈದ ಕಾದಂಬರಿಕಾರರು, ಶ್ರೀಷ್ಟ ನಾಟಕಕಾರರು. ಕುವೆಂಪು ಅವರ ಕಾವ್ಯ, ಮಹಾಕಾವ್ಯಗಳನ್ನು ವ್ಯಾಸಂಗ ಮಾಡುವ ಮುನ್ನ ಅವರ ಕಥೆ, ಕಾದಂಬರಿಗಳನ್ನು ವ್ಯಾಸಂಗ ಮಾಡಿದರೆ, ಅವರು ಕಥಗಾರರಾಗಿಯೇ ಸಹ್ಯದಯರಿಗೆ ಇಷ್ಟವಾಗುತ್ತಾರೆ. ಕಥಯಲ್ಲಿ ಕಾವ್ಯಶಕ್ತಿ ಗುಣವಿರಬೇಕಂಬ ಅಂಶ ಅವರ ಕಥಗಳಾದ ‘ಸಾಲದ ಮಗು’, ‘ಯಾರು ಅರಿಯದ ಏರೆ’, ‘ಮೀನಾಷ್ಟಿ ಮನೆಯ ಮೇಷ್ಟು’ ಕಥಗಳನ್ನು ಓದಿದಾಗ ಮನದಚಾಗುತ್ತದೆ. ‘ಸಾಲದ ಮಗು’, ‘ಯಾರು ಅರಿಯದ ಏರೆ’ ಕಥಗಳಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಅಧ್ಯತ್ವವಾಗಿ ಕಾಣಬಹುದು.

ಕುವೆಂಪು ಅವರು ಕನ್ನಡದ ಒಬ್ಬ ಪ್ರಮುಖ ಕಥನಕಾರ. ಅವರ ‘ಯಾರು ಅರಿಯದ ಏರೆ’, ‘ಸಾಲದ ಮಗು’, ‘ಧನ್ಯಂತರಿಯ ಚಿಕಿತ್ಸೆ’ ಮುಂತಾದ ಕಥಗಳ ಹಿಂದೆ ಮಲೆನಾಡಿನ ವಿವರವಾದ ಪ್ರಪಂಚದ ಜ್ಞಾನವಿದೆ.”^{೧೦} ಕುವೆಂಪು ಅವರ ಸಾಮಾನ್ಯ ಪಾತ್ರಗಳೂ ಅಸಾಮಾನ್ಯ ವ್ಯಕ್ತಿತ್ವವನ್ನು ಆದರ್ಶವನ್ನು ಪ್ರಕಟಿಸುತ್ತವೆ. ‘ಸಾಲದ ಮಗು’ ಅವರ ಶ್ರೀಷ್ಟ ಕಥೆ. ತಂದೆ ಮಾಡಿದ ಸಾಲಕ್ಕಾಗಿ ಜೀವದಾನ

ಮಾಡುವ ಮಗನ ಸ್ಥಿತಿಯನ್ನು ಈ ಕಥೆಯಲ್ಲಿ ಕಾಣಬಹುದು. ಸಾಲ ಮನುಷ್ಯನ ಮೊದಲ ಶತ್ರು, ಸಾಲ ಮಾಡಿದವರು ನೆಮ್ಮೆದಿಯಿಂದ ಜೀವಿಸಲು ಸಾಧ್ಯವಿಲ್ಲ. ಸಾಲದಿಂದಾಗುವ ಸಮಸ್ಯೆಗಳ ಚಿತ್ರಣವನ್ನು ಈ ಕಥೆಯಲ್ಲಿ ಕಾಣಬಹುದು. ಸಾಲದ ಬಗ್ಗೆ ಪುರಂದರದಾಸರು ಹಾಡಿರುವ ಜನಪ್ರಿಯ ಕೀರ್ತನೆಯೋಂದರ ಸಾಲುಗಳು ಇಂತಿವೆ. “ಸಾಲ ಮಾಡಬೇಡ ಸಾಲದೆನಬೇಡ ನಾಳಿಗಡಬೇಡ”^१ ಸಾಲ ಮನುಷ್ಯನನ್ನು ಜೀವಂತವಾಗಿ ಸುಡುವ ಸಮಸ್ಯೆ. ಮನುಷ್ಯ ತನ್ನ ಅತಿ ಆಸೆಯಿಂದ ಸಾಲದ ದಾಸನಾಗುತ್ತಾನೆ.

ಪ್ರಸ್ತುತ ಕಥೆಯ ನಾಯಕ ‘ಸುಭ್ರು’ ಸಾಲ ಮಾಡಿ ತೀರಿ ಹೋದ ತನ್ನ ತಂದೆಯ ಸಾಲವನ್ನು ತೀರಿಸಲು ಗೌಡರ ಬಳಿ ಜೀತಕ್ಕಿದ್ದಾನೆ. ಗೌಡರ ವ್ಯಘವದ ಜೀವನದ ಚಿತ್ರಣವನ್ನು ಕುವೆಂಪು ಅವರು ಹೀಗೆ ಕಟ್ಟಿಕೊಟ್ಟಿದ್ದಾರೆ. “ಗೌಡರು ಮನೆಯ ಯಜಮಾನರು, ಶ್ರೀಮಂತರು, ಆ ಗ್ರಾಮಕ್ಕೆಲ್ಲಾ ಒಡೆಯರು, ಕರ್ತೋರ ಸ್ವಭಾವದವರು, ಅವರಿಗೆ ವಯಸ್ಸು ಅರವತ್ತರ ಮೇಲಾಗಿತ್ತು. ಮೂರು ಮದುವೆಗಳಾಗಿದ್ದವು. ನಾಲ್ಕು ಮನೆತನಗಳಿಗೆ ಹೆಚ್ಚು ಬಜ್ಜಿಯ ಮೇಲೆ ಸಾಲ ಹೊಟ್ಟು ಅವುಗಳನ್ನು ಹಾಳು ಮಾಡಿದರು. ಅವರನ್ನು ಕಂಡರೆ ಎಲ್ಲರಿಗೂ ಹುಲೀಯನ್ನು ಕಂಡಂತೆ ಭೀತಿ. ದಿನಪೂ ಬ್ರಾಂಡಿಯನ್ನು ಕುಡಿಯದೇ ಅವರಿಗೆ ನಿದ್ದೆ ಬರುತ್ತಿರಲ್ಲ. ಆದರೆ ನಿಯಮ, ನಿಷ್ಠೆಗೇನೂ ಕೊರತೆಯಿರಲಿಲ್ಲ. ಮೃತುಂಬಾ ಬೇಕಾದಷ್ಟು ನಾಮದ ಪಟ್ಟೆ ಹಾಕಿಕೊಳ್ಳುವರು. ನಿತ್ಯಪೂ ಶಿವಮೂರಿ ಮಾಡುವರು. ಅವರು ತಮ್ಮ ಹೋಣೆಯೋಳಿಗೆ ಹುಳಿತು ಬ್ರಾಂದಿ ಕುಡಿಯುವಾಗ ಅದನ್ನು ಶೀಸೆಯಿಂದ ಗ್ಲಾಸಿಗೆ ಹಾಕುತ್ತಾ ಹೊರಗಿನವರು ತಾನು ದೇವರ ಧ್ಯಾನದಲ್ಲಿರುವೆನೆಂದು ತಿಳಿದುಕೊಳ್ಳಲ್ಲಿ ಎಂದು ಅವರಿಗೆ ಶೀಸೆಯ ಮುಕ್ಕಳ ತೆಗೆಯುವ ಶಬ್ದ ಕೇಳಿಸಬಾರದೆಂದು ‘ಹರಿನಾರಾಯಣ ಹರಿನಾರಾಯಣ ಎನುಮನವೇ’ ಎಂದು ಗಟ್ಟಿಯಾಗಿ ರಾಗದಿಂದ ಹೇಳುವರು. ಮಳೆಗಾಲದಲ್ಲಂತೂ ಬಹಳ ಜೆನಾಗಿ ‘ಹರಿನಾರಾಯಣ’ ಮಾಡುತ್ತಿದ್ದರು.”^२ ಗೌಡರು ಜಮೀನಾದ್ದಿರ ವ್ಯವಸ್ಥೆಯ ಕೂರರೂಪವಾಗಿ ಕಂಡು ಬರುತ್ತಾರೆ.

ಕುವೆಂಪು ಅವರು ಇಂಂರ ದಶಕದಲ್ಲಿ ಅಸ್ತಿತ್ವದಲ್ಲಿದ್ದ ಜ್ಞಲಂತ ಸಾಮಾಜಿಕ ಸಮಸ್ಯೆಯೋಂದರ ಸುತ್ತ ಈ ಕಥೆಯನ್ನು ಹೆಚ್ಚಿದ್ದಾರೆ. “ಕುವೆಂಪು ಮರೋಹಿತಶಾಹಿಯನ್ನು ಟೀಕಿಸಿದಂತೆಯೇ ಜಮೀನಾದ್ದಿರ ಪದ್ಧತಿಯನ್ನೂ ವಿರೋಧಿಸುತ್ತಾರೆ. ಗ್ರಾಮೀಣ ಬದುಕಿನಲ್ಲಿ ಇವರೆಡೂ ಶೋಷಣೆಯ ಸಾಧನಗಳು;

ಅಧಿಕಾರ ಕೇಂದ್ರಗಳು. ಇವೆರಡರಲ್ಲಿ ಮರೋಹಿತಶಾಹಿ ಜಮೀನಾಧಿ ಮೇಲೆಯು ಅಧಿಕಾರ ಸ್ಥಾಪಿಸುತ್ತದೆ. ಅದರೆ ದಲಿತರನ್ನು ಶೋಷಿಸುವಾಗ ಸಮಾನರೇ; ಹಲವೊಮ್ಮೆ ಒಟ್ಟಿಗೂಡುವವರೇ.”^೪ ಇದು ಜಮೀನಾಧಿ ವ್ಯವಸ್ಥೆಯಲ್ಲಿ ಬರುವ ಅಧಿಕಾರದ ಸ್ವರೂಪವನ್ನು ವಿವರಿಸುತ್ತದೆ.

ಕಥಾನಾಯಕ ಸುಭ್ರಾ ಎಂಟು ಹತ್ತು ವರ್ಷಗಳ ಹುದುಗೆ. ಅವನ ತಂಡೆ ರಂಗನು ಗೌಡರ ಒಕ್ಕಲಾಗಿದ್ದನು. ಸುಭ್ರಾನ ತಾಯಿ ಮಗನನ್ನು ಹೇತು ಎರಡು ವರ್ಷಗಳಲ್ಲಿಯೇ ತೀರಿ ಹೋಗಿದ್ದಳು. ರಂಗ ಎರಡನೇ ಮದುವೆಯಾಗಲು ಸಾಧ್ಯವಾಗದೇ ತೀವ್ರ ಕಾಯಿಲೆಯಿಂದ ತೀರಿಹೋಗುತ್ತಾನೆ. ಗೌಡರಲ್ಲಿ ರಂಗ ಮಾಡಿದ ಮುನ್ಮೂರು ರೂಪಾಯಿಗಳ ಸಾಲ ತೀರಿಸುವಂತೆ ಗೌಡರು ಆತನನ್ನು ತಮ್ಮ ಮನೆಯ ಜೀತದಾಳುವಾಗಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ.

‘ಸಾಲದ ಮಗು’ ಕಥೆ ಇಂಳಿಂರ ದಶಕದಲ್ಲಿ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ‘ಜೀತಸಮಸ್ಯೆ’ಯ ಕುರಿತು ಮಾಡಣಾಡುತ್ತದೆ. ಜೀತ ಪದ್ಧತಿ ನಿರ್ಣೇಧ ಆಗಿದ್ದರೂ ಸಹ ಅದು ಇಂದಿಗೂ ಬೇರೆ ಬೇರೆ ರೂಪದಲ್ಲಿ ಜೀವಂತವಾಗಿದೆ. ಜೀತಪದ್ಧತಿ ನಿರ್ಣೇಧ ಕಾಯ್ದು ಇಂತಲ್ಲಿ ರಂತೆ ಕನಾಟಕ ರಾಜ್ಯದಲ್ಲಿ ಜೀತ ಪದ್ಧತಿ ನಿರ್ಣೇಧವಾಗಿ ಇಗ ವರ್ಷಗಳು ಕಳೆದಿದ್ದರೂ ಅದು ಬೇರೆ ಬೇರೆ ರೂಪದಲ್ಲಿ ಇಂದಿಗೂ ಜೀವಂತವಾಗಿದೆ. ಕಳೆದ ತಿಂಗಳು ಹಾಸನ ಜಿಲ್ಲೆ, ಅರಸೀಕರೆ ತಾಲ್ಲೂಕು ಬಾಣಾವರ ಹೋಬಳಿ ಚಲುವನಹಳ್ಳಿ ಗ್ರಾಮದಲ್ಲಿ ಜೀತ ಪ್ರಕರಣವೊಂದು ಬೆಳಕಿಗೆ ಬಂದಿರುವುದನ್ನು ನಾವಿಲ್ಲಿ ಸ್ವೀರಿಸಬಹುದು. ಮುನೇಶ ಎಂಬ ವೃತ್ತಿ ಹೊಲಿಗಾಗಿ ಕರೆದುಕೊಂಡು ಬಂದ ಕಾರ್ಮಿಕರನ್ನು ಸಂಬಳ ಕೊಡದೇ ಸತಾಯಿಸಿ ಜೀತ ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದ. ೨೦ ಜನರನ್ನು ನಿರ್ಜನ ಪ್ರದೇಶದಲ್ಲಿ ಕೂಡಿ ಹಾಕಿ ಅವರಿಗೆ ಯಾವುದೇ ಆರೋಗ್ಯ ಸೇವೆಯನ್ನು ನೀಡುತ್ತಿರಲಿಲ್ಲ. ಖಚಿತ ಮಾಹಿತಿ ಮೇರಿಗೆ ಪ್ರಕರಣವನ್ನು ಬೇಧಿಸುವಲ್ಲಿ ಬಾಣಾವರದ ಹೋಲೀಸ್ ಸಿಬ್ಬಂಧಿಯಶ್ವಿಯಾಗಿದ್ದಾರೆ.

ಬೆಸಗರಹಳ್ಳಿ ರಾಮಣ್ಣ ಅವರು ‘ಸಾಲದ ಮಗು’ ಕಥೆಯ ಪ್ರೇರಣೆಯಿಂದ ‘ಜೀತ’ ಕಥೆಯನ್ನು ಬರೆದಿರುವ ಸಾಧ್ಯತೆಯನು ತಳ್ಳಿಹಾಕುವಂತಿಲ್ಲ. ಏಕೆಂದರೆ ಜೀತ ಕಥೆಯ ಜಿಕ್ಕರಾಮ, ಮಟ್ಟಸ್ವಾಮಿಯ ಪಾತ್ರಕ್ಕೂ ಸುಭ್ರಾನ ಪಾತ್ರಕ್ಕೂ ತುಂಬಾ ಸಾಮೃತೆಗಳಿವೆ. ಏಕೆಂದರೆ, ಮೂವರು ಸಹ ಭೂಮಾಲೀಕರಿಂದ ನರಕ ಯಾತನೆ ಅನುಭವಿಸುತ್ತಾರೆ.

ಭೂಮಾಲೀಕರು ಭೂ ರಹಿತ ಕೃಷಿ ಕಾರ್ಮಿಕರನ್ನು ಶೋಷಣೆ ಮಾಡುವ ಪರಿಯನ್ನು ಕೂರ ಹಿಂಸೆ ನೀಡುವುದನ್ನು ಕಥೆಯಲ್ಲಿ ಚರ್ಚಿಸಲಾಗಿದೆ. ಗೌಡರು ಸುಭನನ್ನು ಮಳಗಾಲದ ಒಂದು ದಿನ ಕತ್ತಲೆಯಲ್ಲಿ ಬಾಲಕ ಎಂಬುದನ್ನು ನೆನೆಯೇ ಏನು ಹಿಡಿಯಲು ಕಜುಹಿಸುತ್ತಾರೆ. ಸುಭನು ಏನು ಹಿಡಿಯಲು ಹೋಗುವ ಸನ್ನಿಹಿತವನ್ನು ಕುವೆಂಪು ಹೀಗೆ ಚಿತ್ರಿಸಿದ್ದಾರೆ. “ಸುಭನು ದೊಡ್ಡದೊಂದು ಏನು ಬುಟ್ಟಿ ಹೊತ್ತುಕೊಂಡು ಕ್ಯಾರ್ಯಲ್ಲಿ ಲಾಟೆನು ಹಿಡಿದುಕೊಂಡು ಕಂಬಳಿಕೊಪ್ಪೆ ಹಾಕಿಕೊಂಡು ಹೊರಟನು. ಗೌಡರು ಮರಳಿ ಹೋಗಿ ಬೆಳ್ಗಗೆ ಮಲಗಿ ನಿದ್ದೆ ಮಾಡಿದರು”^೫ ಸ್ವಾತಂತ್ರ್ಯ ಮೂರ್ವದಲ್ಲಿ ಭೂ ಮಾಲೀಕರು, ಮರೋಹಿತ ಶಾಹಿಗಳು ಭೂರಹಿತ ಕಾರ್ಮಿಕರನ್ನು. ದಲಿತರನ್ನು ಬಡವರನ್ನು ಹಿಂಸಿಸುತ್ತಿದ್ದ ಪರಿಯನ್ನು ಕಥೆಯಲ್ಲಿ ಚರ್ಚಿಸಲಾಗಿದೆ. ಸಕಾರ ಜೀತ ಪದ್ಧತಿಯನ್ನು ನಿಷೇಧ ಮಾಡಿದರೂ ಸಹ ಅದು ಬೇರೆ ಬೇರೆ ರೂಪಗಳಲ್ಲಿ ಇಂದಿಗೂ ಜೀವಂತವಾಗಿದೆ.

ಶಿಶುಹತ್ಯೆ ಮಹಾಪಾಪ, ಶಿಶು ದಂಡನೆ ಮಹಪಾಪ ಎಂಬ ಹಿನ್ನೆಲೆಯಲ್ಲಿ ಕುವೆಂಪು ಅವರು ಕಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ತಂದೆ, ತಾಯಿಗಳು ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ತಂದೆ ತಾಯಿ ಮಾಡಿದ್ದ ಸಾಲ ತೀರಿಸಲು ಮಕ್ಕಳು ದುಡಿಯುವ ಪರಿಸ್ಥಿತಿ ಬರಬಾರದು. “ಗೌಡರ ಮನೆಯ ಆಳು ಸುಭು ಎಂಟು ಹತ್ತು ವರ್ಷದ ಹುಡುಗ. ತಂದೆ ತಾಯಿ ಇಬ್ಬರೂ ಇಲ್ಲದ ಅನಾಥ. ಅಪ್ಪ ತೀರಿಸಬೇಕಾದ ಸಾಲಕ್ಕೆ ಜೀತದಾಳಾಗಿ ಗೌಡರ ಮನೆಯಲ್ಲಿ ದುಡಿಯುತ್ತಿರುವಂಥವನು. ಹಾಗೆ ನೋಡಿದರೆ ಗೌಡರೇ ಈಗ ಅವನಿಗೆ ಆಶ್ರಯದಾರರು, ರಕ್ಷಕರು. ಗೌಡರು ಆತನನ್ನು ಒಬ್ಬ ಆಳಾಗಿ ಕಾಣುತ್ತಾರೆಯೇ ಹೊರತು ಒಬ್ಬ ಜೀವಿಯನ್ನಾಗಿ ನೋಡುವುದಿಲ್ಲ.”^೬ ಮಲೆನಾಡಿನ ಕಗ್ಗತ್ತಲ ರಾತ್ರಿಯಲ್ಲಿ ಮಳೆ ಸುರಿಯುತ್ತಿರುವಾಗ ಆ ಮಟ್ಟ ಹುಡುಗ ಗದ್ದೆಯಲ್ಲಿ ಹಾಕಿದ ಕೊಣೆ ನೋಡಿಕೊಂಡು ಬರಲು ಗೌಡರ ಆಣತಿಯಂತೆ ಹೋಗಬೇಕಾಗುತ್ತದೆ. ಅಲ್ಲಿ ಏನು ತಿನ್ನಲು ಬಂದಿದ್ದ ಕೃಷ್ಣ ಸರ್ವಕ್ಕೆ ಸುಭು ಬಲಿಯಾಗುತ್ತಾನೆ. ಗೌಡರಿಗೆ ಸುಭು ಸತ್ತದ್ದರ ಬಗ್ಗೆ ಚಿಂತಿಗಿಂತ ಮುನ್ನಾರು ರೂಪಾಯಿ ಸಾಲ ಹೋಯಿತಲ್ಲ ಎಂದು ದುಃಖವಾಗುತ್ತದೆ. ಇದು ಗೌಡರ ಕ್ರಿಯೆದ ಆಶ್ಚರ್ಯಾನಿಕ ರೂಪ. ಗೌಡರು ಸುಭನೋಡನೆ ಕ್ರಿಯಾವಾಗಿ ವರ್ತಿಸಿದರೆ, ಅವನ ಜೊತೆ ದುಡಿಯುವ ಇತರೆ ಕಾರ್ಮಿಕರು ಆತನೋಡನೆ

ಮಾನವೀಯತೆಯಿಂದ ನಡೆದುಕೊಳ್ಳತ್ತಾರೆ. ಕೆಲವು ಸಾರಿ ದೊಡ್ಡವರಾದ ಇತರೆ ಅಳುಗಳು ಸುಭೂನ ಮೇಲಿನ ಕನಿಕರದಿಂದ ಅವನನ್ನು ಮಲಗಿಕೊಳ್ಳಲಂತೆ ಹೇಳಿ ತಾವೇ ಅವನ ಕೆಲಸವನ್ನು ಮಾಡುವರು. ಅದರೆ ಗೊಡರು ಬರುವ ಸೂಚನೆ ತಿಳಿದ ಕೂಡಲೇ ಸುಭೂನನ್ನು ಎಚ್ಚರಿಸುವರು. ಶ್ರಮಜೀವಿಗಳಿಗೆ ಸಹಾಯ ಮಾಡುವವರು ಶ್ರಮಜೀವಿಗಳೇ ಎಂಬ ಸಂದೇಶ ಕಥೆಯಲ್ಲಿದೆ.

‘ಸಾಲದ ಮಗು’ ಕಥೆಯ ಬಗ್ಗೆ ಬರೆಯುತ್ತ ಜಿ. ಎಸ್. ಅಮೂರರು “ಈ ಕಥೆಯ ಯಶಸ್ವಿ ಕಥೆಗಳ ಸಾಲಿಗೆ ಸೇರಬೇಕು. ಆದರೆ ಕುವೆಂಪುರವರಿಗೆ ವರ್ಣನೆಯ ಮೋಹ ಅದನ್ನು ಮಕ್ಕಾಗಿಸುತ್ತದೆ”¹ ಎಂದು ಹೇಳುತ್ತಾರೆ. ಕುವೆಂಪು ಅವರ ಕಥನ ಸಾಹಿತ್ಯ ಮತ್ತೊಂದು ಮಹತ್ವದ ಲಕ್ಷಣವೆಂದರೆ ಪ್ರಕೃತಿಯ ವರ್ಣನೆ, ಕಥೆಯನ್ನು ಹೇಳಲು ಪ್ರಕೃತಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ‘ಸಾಲದ ಮಗು’ ಕಥೆಯು ಸಹ ಪ್ರಕೃತಿಯ ವರ್ಣನೆಯೊಂದಿಗೆ ಆರಂಭವಾಗುತ್ತದೆ.

ಕುವೆಂಪು ಅವರು ಕಥೆಯನ್ನು ಹೀಗೆ ಆರಂಭಿಸಿದ್ದಾರೆ: “ಮಳಗಾಲ. ಕಾರಿರುಳು. ಕತ್ತಲು ಹೆಪ್ಪುಗಟ್ಟಿಕೊಂಡಿತ್ತು. ಜಗತ್ತೆಲ್ಲ ಮಸಿಯಲ್ಲಿ ಅಳಿಸಿಹೋದಂತಿತ್ತು. ತಡೆಯಲ್ಲದ ಜಡಿಮಳೆ ಜೋ ಎಂದು ಬೀಳುತ್ತಿತ್ತು. ಬಿರುಸಾದ ಗಾಳಿ ಒಂದೊಂದು ಸಾರಿ ಭರದಿಂದ ಬೀಸುವುದು. ಒಮ್ಮೆ ಮುಗ್ಗರಿಸಿ ನಿಲ್ಲುವುದು. ಮಲೆನಾಡಿನ ಕಾಡುತುಂಬಿದ ಮಲೆಗಳು ಆ ಕಾಗ್ರತ್ತಲೆಯಲ್ಲಿ ರೂಪರೇಶೆ ಕೂಡ ಕಾಣಿದಂತೆ ನಿಃಶೇಷವಾಗಿ ಮಾರುವಾದವು. ಬಿರುಸಾಗಿ ಗಾಳಿ ಬೀಸಿದಾಗ ಅರಣ್ಯದಲ್ಲಿ ಹೋ ಎಂದು ಗರ್ಜಿಸಿದಂತಾಗುವುದು.”²

ಕುವೆಂಪು ಅವರು ತಮ್ಮ ಕಥೆಯಲ್ಲಿ ವಿವರಿಸಿರುವಪ್ಪು ವಿಶಾಲವಾದ, ದಟ್ಟವಾದ ಅರಣ್ಯ ಇಂದು ಮಲೆನಾಡಿನಲ್ಲಿ ಇಲ್ಲ. ತಲೆಕೆಟ್ಟ ಸಕಾರದ ಯೋಜನೆಗಳು, ಮಿತಿಮೀರಿದ ಅರಣ್ಯ ಒತ್ತುವರಿ, ಅಕ್ರಮ ಕೆಳ್ಳಸಾಗಣಿಕೆ, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆಯಿವುದ ಸಾಕಷ್ಟು ಅರಣ್ಯ ನಾಶವಾಗಿದೆ. ಕೃಷಿಭೂಮಿ ವಿಷಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಕುವೆಂಪು ಅವರ ಕಾಲದಲ್ಲಿ ಸುರಿಯುತ್ತಿದ್ದಪ್ಪು ಮಳೆ ಈಗ ಸುರಿಯುತ್ತಿಲ್ಲ. ಮಲೆನಾಡಿನಲ್ಲಿ ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆಗಳು ಎದುರಾಗುತ್ತಿವೆ.

ಈ ಕಥೆಯೂ ಗ್ರಾಮೀಣ ಲೇವಾದೇವಿಗಾರರ ಕರಾಳ ಮುಖವನ್ನು ಪರಿಚಯಿಸುತ್ತದೆ. ಜಮೀನಾರರ ಬಳಿ ಸಾಲ ಪಡೆದವರು ಸಾಯಬೇಕು, ಇಲ್ಲವೇ

ಮುಕ್ಕಳು ಮೊಮ್ಮೆಕ್ಕಳನ್ನು ಜೀತಕ್ಕೆ ಸೇರಿಸಬೇಕು. ಈ ಪರಿಸ್ಥಿತಿ ಇತ್ತು ಪ್ರಸ್ತುತ ಸಂದರ್ಭದಲ್ಲಿ ಪರಿಸ್ಥಿತಿ ಬಿನ್ನವಾಗಿದೆ. ಬ್ಯಾಂಕುಗಳು, ಕಿರುಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಜನರಿಗೆ ಸಾಲ ನೀಡುತ್ತಿರುವುದರಿಂದ ಜನರ ಹಣಕಾಸಿನ ಪರಿಸ್ಥಿತಿ ಸುಧಾರಿಸಿದೆ.

ಉಪಸಂಹಾರ:

ಹುವೆಂಪು ಅವರು ‘ಸಾಲದ ಮಗು’ ಕಥೆಯಲ್ಲಿ ನಲವತ್ತರ ದಶಕದಲ್ಲಿದ್ದ ಸಾಮಾಜಿಕ ಸಮಸ್ಯೆಯಾದ ಜೀತ ಸಮಸ್ಯೆಯನ್ನು ಕುರಿತು ಚರ್ಚಿಸಿದ್ದಾರೆ. ಅಂಥಿನ ಕಾಲದಲ್ಲಿ ಕಡುಬಡವರಿಗೆ, ಮದ್ದಮ ವರ್ಗದವರಿಗೆ, ಕೆಳ ಮದ್ದಮ ವರ್ಗದವರಿಗೆ ಶಿಕ್ಷಣ ಗಗನ ಕುಸುಮವಾಗಿತ್ತು ಎಂಬ ವಿಚಾರವನ್ನು ಚಿತ್ರಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸುಭೂನಂತಹ ಬಾಲ ಕಾರ್ಮಿಕರು ಹೋಟೆಲುಗಳಲ್ಲಿ, ಬಾರಾಗಳಲ್ಲಿ, ಮಾರುಕಟ್ಟೆ, ಪಟ್ಟಾಕಿ ಕಾರ್ಬಾನೆಗಳಲ್ಲಿ, ಇಟ್ಟಿಗೆ ಕಾರ್ಬಾನೆ ಮತ್ತು ಇತ್ಯಾದಿ ಸ್ಥಳಗಳಲ್ಲಿ ದುಡಿಯುತ್ತಿದ್ದಾರೆ. ಇಂತಹ ಬಾಲ ಕಾರ್ಮಿಕರನ್ನು ಗುರುತಿಸಿ, ಅವರನ್ನು ಅವರು ಮಾಡುತ್ತಿರುವ ಜೀತದಿಂದ ಬಿಡಿಸಿ ಅವರಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಕೊಡಬೇಕಾದ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದು ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮುಕ್ಕಳನ್ನು ಕೆಲಸದಿಂದ ಬಿಡಿಸಿ ಅವರಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ತೀರ ಕಷ್ಟಕರವಾದ ವಿಷಯ. ಜೀತ ಪದ್ಧತಿ ನಿರ್ವೇಧವಾಗಬೇಕೆಂಬ ಸಾಮಾಜಿಕ ಪ್ರಜ್ಞೆಯ ಹಿನ್ನೆಲೆಯಲ್ಲಿ ಹುವೆಂಪು ಅವರು ಸಾಲದ ಮಗು ಕಥೆಯನ್ನು ರಚಿಸಿದ್ದಾರೆ.

ಕೊನೆ ಟಿಪ್ಪಣಿಗಳು :

೧. ಕರೀಗೋಡ ಬೀಚನಹಳ್ಳಿ, ಶತಮಾನದ ಸಣ್ಣ ಕಥೆಗಳ ಸಮೀಕ್ಷೆ, ಕನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೨೦೧೦, ಪುಟ. ೫೯.
೨. ರಂ. ಶ್ರೀ. ಮುಗಳಿ, ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು, ೨೦೧೮, ಪುಟ. ೩೬.
೩. ಕುವೆಂಪು, ನನ್ನ ದೇವರು ಮತ್ತು ಇತರ ಕಥೆಗಳು, ಉದಯರವಿ ಪ್ರಕಾಶನ, ಮೈಸೂರು ರೆಡ್‌ಬ್ರಿಡ್, ಪುಟ. ೧೭.
೪. ನರಹಳ್ಳಿ ಬಾಲಸುಬ್ರಹ್ಮಣ್ಯ, ಕುವೆಂಪು ಕಥನ ಕೌಶಿಕ, ಅಭಿನವ ಪ್ರಕಾಶನ, ಬೆಂಗಳೂರು, ೨೦೧೮, ಪುಟ. ೩೨.
೫. ಕುವೆಂಪು, ನನ್ನ ದೇವರು ಮತ್ತು ಇತರ ಕಥೆಗಳು, ಉದಯರವಿ ಪ್ರಕಾಶನ, ಮೈಸೂರು, ರೆಡ್‌ಬ್ರಿಡ್, ಪುಟ. ೧೯.
೬. ನರಹಳ್ಳಿ ಬಾಲಸುಬ್ರಹ್ಮಣ್ಯ, ಕುವೆಂಪು ಕಥನ ಕೌಶಿಕ, ಅಭಿನವ ಪ್ರಕಾಶನ, ಬೆಂಗಳೂರು, ೨೦೧೮, ಪುಟ. ೩೨.
೭. ಜಿ. ಎಸ್. ಅಮೂರ, ಕನ್ನಡ ಕಥನ ಸಾಹಿತ್ಯ: ಸಣ್ಣ ಕಥೆ, ಪ್ರಿಯ ದಶೀನಿ ಪ್ರಕಾಶನ, ಬೆಂಗಳೂರು, ೨೦೦೯, ಪುಟ. ೮೨.
೮. ಕುವೆಂಪು, ನನ್ನ ದೇವರು ಮತ್ತು ಇತರ ಕಥೆಗಳು, ಉದಯರವಿ ಪ್ರಕಾಶನ, ಮೈಸೂರು, ರೆಡ್‌ಬ್ರಿಡ್, ಪುಟ. ೧೯.

ಅಕರ ಗ್ರಂಥಗಳು:

೧. ಕುವೆಂಪು, ನನ್ನ ದೇವರು ಮತ್ತು ಇತರ ಕಥೆಗಳು, ಉದಯರವಿ ಪ್ರಕಾಶನ, ಮೈಸೂರು, ರೆಡ್‌ಬ್ರಿಡ್.
೨. ನರಹಳ್ಳಿ ಬಾಲಸುಬ್ರಹ್ಮಣ್ಯ, ಕುವೆಂಪು ಕಥನ ಕೌಶಿಕ, ಅಭಿನವ ಪ್ರಕಾಶನ, ಬೆಂಗಳೂರು, ೨೦೧೮.
೩. ಬೆಸಗರಹಳ್ಳಿ ರಾಮಣ್ಯ, ಕಣಜ, (ಡಾ. ಬೆಸಗರಹಳ್ಳಿ ರಾಮಣ್ಯ ಸಮಗ್ರ ಕಥನ) ಲೋಹಿಯಾ ಪ್ರಕಾಶನ, ಬಳ್ಳಾರಿ, ೨೦೧೨.